

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ತಂದೈ ಕಾಲಿಲ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತಂದೈ ಕಾಲಿಲ್ ॥

ತಿರುವಲುಂದೂರ್ -1

‡ತಂದೈ ಕಾಲಿಲ್ ಪೆರು ವಿಲಂಗು * ತಾಳ್ ಅವಿಱ * ನಳ್ಳಿರುಟ್ಟಣ್
ವಂದ ಎಂದೈ ಪೆರುಮಾನಾರ್ * ಮರುವಿ ನಿನ್ನ ಊರ್ ಪೋಲುಂ *
ಮುಂದಿ ವಾನಂ ಮಱೈ ಪೋಱಿಯುಂ * ಮೂವಾ ಉರುವಿಲ್ ಮಱೈಯಾಳರ್ *
ಅಂದಿ ಮೂನ್ನುಂ ಅನಲ್ ಓಮ್ಬುಂ * ಅಣಿಯಾರ್ ವೀದಿ ಅಱುಂದೂರೇ (೧)

ಪಾರಿತ್ತೆಱುಂದ * ಪಡೈ ಮನ್ನರ್ ತಮ್ಮೈ ಮಾಳ * ಪಾರದತ್ತು -
ತ್ತೇರಿಲ್ ಪಾಗನಾಯ್ ಊರ್ಂದ * ತೇವದೇವ್ ಊರ್ ಪೋಲುಂ *
ನೀರಿಲ್ ಪಣೈತ್ತ ನೆಡು ವಾಳೈಕ್ಕು * ಅಂಜಿ ಪ್ಪೋನ ಕುರುಗಿನಂಗಳ್ *
ಆರಲ್ಕವುಳೋಡರುಗಣೈಯುಂ * ಅಣಿಯಾರ್ವಯಲ್ಯೂಳ್ ಅಱುಂದೂರೇ (೨)

ಶೆಂ ಪೋ ಮದಿಳ್ ಶೂಱ್ ತೇ ಇಲಂಗೈಕ್ಕಿಱೈವ್ * ಶಿರಂಗಳ್ ಐಯಿರಂಡುಂ *
ಉವ್ಬುರ್ ವಾಳಿಕ್ಕಿಲಕ್ಕಾಗ * ಉದಿತ್ತರ್ ಉರವೋ ಊರ್ ಪೋಲುಂ *
ಕೊಮ್ಮಿಲ್ ಆರ್ಂದ ಮಾದವಿಮೇಲ್ * ಕೋದಿ ಮೇಯ್ಂದ ವಂಡಿನಂಗಳ್ *
ಅವ್ಬುರಾವುಂ ಕಣ್ ಮಡವಾರ್ * ಐಮ್ಮಾಲ್ ಅಣೈಯುಂ ಅಱುಂದೂರೇ (೩)

ವೆಳ್ಳತ್ತುಳ್ ಓರ್ ಆಲಿಲೈಮೇಲ್ ಮೇವಿ * ಅಡಿಯೇ ಮನಂ ಪುಗುಂದು * ಎ
ಉಳ್ಳತ್ತುಳ್ಳುಂ ಕಣ್ಣುಳ್ಳುಂ * ನಿನ್ನಾರ್ ನಿನ್ನ ಊರ್ ಪೋಲುಂ *
ಪುಳ್ಳು ಪ್ಪಿಳ್ಳೈಕ್ಕಿರೈ ತೇಡಿ * ಪ್ಪೋನ ಕಾದಲ್ ಪೆಡೈಯೋಡುಂ *
ಅಳ್ಳಲೈಱುವಿಲ್ ಕಯಲ್ನಾಡುಂ * ಅಣಿಯಾರ್ವಯಲ್ಯೂಳ್ ಅಱುಂದೂರೇ (೪)

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ , ಱ್ಱೈ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ರ as ತ್ರ and ನ್ಱ, respectively.

ಪಗಲುಂ ಇರವುಂ ತಾನೇಯಾಯ್ * ಪ್ಪಾರುಂ ವಿಣ್ಣುಂ ತಾನೇಯಾಯ್ *
 ನಿಗರಿಲ್ ಶುಡರಾಯ್ ಇರುಳಾಗಿ * ನಿನ್ಱಾರ್ ನಿನ್ಱ ಊರ್ ಪೋಲುಂ *
 ತುಗಿಲಿೞ್ ಕೊಡಿಯುಂ ತೇರ್ ತ್ತುಗಳುಂ * ತುನ್ನಿ ಮಾದರ್ ಕೂಂದಲ್ವಾಯ್ *
 ಅಗಿಲಿೞ್ ಪುಗೈಯಾಲ್ಮುಗಿಲೇಯ್ಕ್ಕುಂ * ಅಣಿಯಾವೀದಿ ಅಱುಂದೂರೇ (೫)

ಏಡಿಲಂಗು ತಾಮರೈ ಪೋಲ್ * ಶೆವ್ವಾಯ್ ಮುಱುವಲ್ ಶೆಯ್ದರುಳಿ *
 ಮಾಡು ವಂದೇ ಮನಂ ಪುಗುಂದು * ನಿನ್ಱಾರ್ ನಿನ್ಱ ಊರ್ ಪೋಲುಂ *
 ನೀಡು ಮಾಡ ತ್ತನಿ ಚ್ಚೂಲಂ ಪೋಟಿ * ಕ್ಕೊಂಡಲ್ ತುಳಿ ತೂವ *
 ಆಡಲ್ ಅರವ ತ್ತಾಪ್ಪೋವಾ * ಅಣಿಯಾರ್ ವೀದಿ ಅಱುಂದೂರೇ (೬)

ಮಾಲೈ ಪ್ಪುಗುಂದು ಮಲರಣೈಮೇಲ್ ವೈಗಿ * ಅಡಿಯೇರ್ ಮನಂ ಪುಗುಂದು * ಎರ್
 ನೀಲ ಕ್ಕಣ್ಣಳ್ ಪನಿ ಮಲ್ಗ * ನಿನ್ಱಾರ್ ನಿನ್ಱ ಊರ್ ಪೋಲುಂ *
 ವೇಲೈಕ್ಕಡಲ್ ಪೋಲ್ ನೆಡು ವೀದಿ * ವಿಣ್ ತೋಯ್ ಶುದೈ ವೆಣ್ಣಣಿ ಮಾಡತ್ತು *
 ಆಲೈ ಪ್ಪುಗೈಯಾಲ್ ಅಱಿಱ್ ಕದಿರೈ ಮಱೈಕ್ಕುಂ * ವೀದಿ ಅಱುಂದೂರೇ (೭)

ವಂಜಿ ಮರುಂಗುಲ್ ಇಡೈ ನೋವ * ಮಣಂದು ನಿನ್ಱ ಕನವಗತ್ತು * ಎರ್
 ನೆಂಜು ನಿಱೈಯ ಕೈ ಕೂಪ್ಪಿ * ನಿನ್ಱಾರ್ ನಿನ್ಱ ಊರ್ ಪೋಲುಂ *
 ಪಂಜಿ ಅನ್ನ ಮೆಲ್ಲಡಿ * ನಱ್ಪಾವೈಮಾರ್ಗಳ * ಆಡಗತ್ತಿೞ್
 ಅಂಜಿಲಮ್ಪಿೞ್ ಆಪ್ಪೋವಾ * ಅಣಿಯಾರ್ ವೀದಿ ಅಱುಂದೂರೇ (೮)

ಎರ್ ಐಂ ಪುಲನುಂ ಎಱಿಲುಂ ಕೊಂಡು * ಇಂಗೇ ನೆರುನಲ್ ಎಱುಂದರುಳಿ *
 ಪೊನ್ನಂ ಕಲೈಗಳ್ ಮೆಲಿವೆಯ್ದ * ಪ್ಪೋನ ಪುನಿದರ್ ಊರ್ ಪೋಲುಂ *
 ಮನ್ನು ಮುದು ನೀರ್ ಅರವಿಂದ ಮಲಮೇಲ್ * ವರಿ ವಂಡಿಶೈ ಪಾಡ *
 ಅನ್ನಂ ಪೆಡೈಯೋಡುಡನಾಡುಂ * ಅಣಿಯಾರ್ ವಯಲ್ಯೂಱುಱುಂದೂರೇ (೯)

‡ನೆಲ್ಲಿಲ್ ಕುವಳೈ ಕಣ್ ಕಾಟ್ಟ * ನೀರಿಲ್ ಕುಮುದಂ ವಾಯ್ ಕಾಟ್ಟ *
 ಅಲ್ಲಿ ಕ್ಕಮಲಂ ಮುಗಂ ಕಾಟ್ಟುಂ * ಕಱಿನಿ ಅಱುಂದೂರ್ ನಿನ್ಱಾನ್ನೈ *
 ವಲ್ಲಿ ಪ್ಪೊದುಮ್ಪಿಲ್ ಕುಯಿಲ್ ಕೂವುಂ * ಮಂಗೈ ವೇಂದರ್ ಪರಗಾಲರ್ *
 ಶೋಲ್ಲಿಲ್ ಪೊಲಿಂದ ತಮಿಱ್ ಮಾಲೈ * ಶೋಲ್ಲ ಪ್ಪಾವಂ ನಿಲ್ಲಾವೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||